

To,

**National Stock Exchange of India Limited
Manager-Listing
Exchange Plaza,
Bandra Kurla Complex, Bandra (East)
Mumbai – 400 051
Tel No. 022-2659 8237/38**

**BSE Limited
General manager-DSC
Phiroze Jeejeebhoy Towers
Dalal Street, Fort,
Mumbai – 400 001
022-2272 2039/37/3121**

Dear Sir/s,

Date : February 15, 2024

Sub:— Newspaper Advertisement - Unaudited Financial Results for the Quarter and Nine months ended December 31, 2023

In terms of Regulation 47 to the SEBI (Listing Obligations and Disclosure Requirements) Regulations, 2015 ('Listing Regulations'), as amended from time to time, please find enclosed herewith the newspaper advertisement for the Unaudited Financial Results of the Company for the quarter/nine months ended 31st December 2023, published on 15th February 2024 in the following newspapers: a) Business Line b) Prajavani.

Kindly take the same on record.

Thanking you,

Yours Truly,

For Coffee Day Enterprises Limited

**Sadananda Poojary
Company Secretary & Compliance Officer
M. No.: F5223**

Enclosure: Attached

Oracle aims to sustain triple-digit growth

POSITIVE OUTLOOK. Bullish on cloud adoption, SaaS

Haripriya Sureban
Mumbai

Technology major Oracle is confident of recording continuous triple-digit growth for the next two to three years. The company is also on track to double its customer base in India in the next three to five years, said Shalender Kumar, Senior Vice-President and Regional Managing Director, Oracle India and NetSuite JAPAC.

Oracle is seeing high double-digit growth across its cloud consumption and SaaS business. Its Exadata Cloud@Customer offering has become triple-digit growth, Kumar said. "Cloud adoption in India is not going to plateau out for at least seven - ten years. Most of the workloads across verticals of banking, telecom and public sector are yet to be migrated. I see only acceleration going further," he told businessline.

Additionally, partner relationships with Microsoft and other players, and investments in newer technologies such as Generative AI, Blockchain, and the Internet of Things (IoT) have further fuelled this growth.

GLOBAL HEADWINDS
Even as the macro headwinds affect tech budgets on a global level, tech spending in India remains robust. "We see people earmarking tech spends across



IN SPRINT MODE. Shalender Kumar, Senior Vice-President and Regional Managing Director, Oracle India and NetSuite JAPAC

sectors and business verticals. Technology is driving business, and embedding it into business has become important. There are no challenges as far as there is justification on ROI and efficiency gains," Kumar said.

Oracle aims to increase its customer base in India by strengthening its existing customer base and adding new customers. It also aims to acquire, through wallet share of other players.

The company in the recent past has added Max Life Insurance, Bandhan Bank, Unico Yubi and Apollo Health to its customer base. In tandem with this, Kumar reiterates that the company is on track to achieve its aim of doubling its customer base in the next three to five years.

Kumar notes that the company will continue to focus on all sectors such as BFSI, manufacturing, public sector, SMB,

fintech and start-ups to drive growth going forward.

GENERATIVE AI
In terms of Oracle's operational presence, it has 45,000 employees in the region and all lines of business such as shared services, support and others are represented in India. Going forward, Kumar says all the functions will be further strengthened as more products come to the market.

Commenting on the impact of generative AI, Kumar said, "GenAI is a very important technology, and it is going to play a very important role across all businesses. Today, it is still exploratory, but we are seeing some good use cases in contract centres, documentation, agreements and collection. We are already embedding AI in our applications; slowly all our applications will have AI."

'Unlisted companies will lead the charge on direct listing at Gift City'

KR Srivats
New Delhi

Unlisted companies will be able to go for direct listing of their securities at Gift City in next 3-4 months, K Rajaraman, Chairman, International Financial Services Centre Authority (IFSCA) has said.

The process of direct listing of unlisted companies out of India in the bourses in Gift City, which is country's sole IFSC, is much simpler and will not require SEBI regulation changes.

Those (unlisted companies) would be the first set of companies that would be enabled to avoid direct listing in Gift City, Rajaraman said on the sidelines of a PDIICO event in the Capital on Wednesday.

As far as listed companies are concerned, SEBI has been requested to amend some of its regulations such as Takeover Code (SAST regulations), which they are in the process of doing. "We expect that to take few months. Listed companies will take 5-6 more months. For companies that have global ambitions and would look to raise international forex or dollar reserves, GIFT City would be a good market for listing," Rajaraman said.

On fintech, Rajaraman said to provide full digital experience to the global participants especially NRIs in the GIFT City market. He also highlighted that IFSCA has set up a committee to look at tokenisation of real world assets.

Asked about concerns that resident Indians would not be allowed to participate as investors in securities directly listed in Gift City, Rajaraman told businessline that they are not allowed at this point of time. "We may examine it in due course of time. We will work as per the regulations now in place," Rajaraman added.



K Rajaraman, Chairman, IFSCA

valuations in GIFT City in an international setting would make use of this facility in some form or the other.

Rajaraman said that IFSCA will also in the coming days put in place separate guidelines on direct listing. Already the Centre has notified changes in its rules to pave the way for direct listing of securities in the bourses in GIFT City.

On fintech, Rajaraman said to provide full digital experience to the global participants especially NRIs in the GIFT City market. He also highlighted that IFSCA has set up a committee to look at tokenisation of real world assets.

Asked about concerns that resident Indians would not be allowed to participate as investors in securities directly listed in Gift City, Rajaraman told businessline that they are not allowed at this point of time. "We may examine it in due course of time. We will work as per the regulations now in place," Rajaraman added.

BETTER VALUATIONS
He also expressed confidence that Start-ups and other tech companies that may find better

Lyft forecast gaffe jolts traders, could invite regulator scrutiny

Reuters

Ride-hailing platform Lyft's forecast error that sent shares into a dizzy overnight may invite regulatory or legal scrutiny, analysts and experts said on Wednesday, overshadowing its solid quarter and forecast.

An error in its earnings report caused a brief 67 per cent surge in shares before clarification from Chief Financial Officer Erin Brewer in a conference call with analysts.

Lyft said incorrectly that a key margin metric was expected to rise by 500 basis points this year, but later corrected that forecast to an increase of 50 basis points.

About 48 million shares traded after-hours Tuesday,



more than triple the usual daily regular-session volume in the stock.

PROBABLE REVIEW
The SEC will probably review the situation, likely that liability under securities regulations will not attach unless it can be proved that it was made with knowledge that it was wrong or with some intent to mislead," said Bobby Reddy, professor of corporate law and governance at the University of Cambridge.

Lyft was trading at 20.27 times its 12-month forward earnings estimates compared with Uber's 49.75.

Lyft had short interest of \$566.1 million, or 13.1 per cent of its free float shares, as of February 12, according to data and analytics firm Ortex.

Still, shares were up 24 per cent in Wednesday premarket activity, setting on course to add more than \$1 billion to its market value if premarket gains hold.

"Since the error relates to a forecast, it's likely that liability under securities regulations will not attach unless it can be proved that it was made with knowledge that it was wrong or with some intent to mislead,"

said Bobby Reddy, professor of corporate law and governance at the University of Cambridge. Lyft was trading at 20.27 times its 12-month forward earnings estimates compared with Uber's 49.75.

TATA POWER
(Corporate Contracts Department - Mumbai Station B)
Tata Power, Trombay Thermal Power Station-Mumbai, Mumbai 400074, Maharashtra, India.
(Board Line: 022-01715232; Mobile: 7028878950; CIN: L28920MH1919L000567)
NOTICE INVITING TENDERS FOR
The Tata Power Company Limited invites eligible vendors for the following package:
OLA for maintenance and overhauling of service transformer rated upto 2.5 MVA at Trombay Generating station for 2 years Chennai/Mumbai 400074.
For detail NIT, please visit tender section on website: <https://www.tatapower.com>. Last date for receipt of proposal is 27th February, 2024.

COFFEE DAY ENTERPRISES LTD.
Registered and Corporate Office: 23/2, Coffee Day Square, Vittal Mallya Road, Bengaluru - 560 001, Karnataka, India.
Tel: + 91 80 4001 2345; Fax: + 91 80 4001 2650;
Website: www.coffeeday.com
Corporate Identification Number: L55101KA2008PLC048866

Financial Results for the Quarter and Nine-months ended 31st December, 2023
(₹ in Crores except per share data)

Particulars	Quarter ended 31 st December, 2023 (Unaudited)	Nine-months ended 31 st December, 2023 (Unaudited)	Quarter ended 31 st December, 2022 (Unaudited)
Total income from operations (net)	334.28	860.22	264.40
Net Profit/(Loss) from ordinary activities before tax	75.63	111.02	(408.50)
Net Profit/(Loss) for the period after tax (after extraordinary items)	75.63	111.02	(408.50)
Equity Share Capital	211.25	211.25	211.25
Reserves (excluding Revaluation Reserve as shown in the Balance Sheet of previous year)			
Earnings Per Share (before extraordinary items) of (₹)10/- each	3.28	(0.94)	(19.03)
Dividend:	3.28	(0.94)	(19.03)
Earnings Per Share (after extraordinary items) of (₹)10/- each	3.28	(0.94)	(19.03)
Basic:	3.28	(0.94)	(19.03)
Diluted:	3.28	(0.94)	(19.03)

Place: Bengaluru
Date: 13 February, 2024

MCL MAHANADI COALFIELDS LIMITED
(A Subsidiary of Coal India Limited)
JAGRUTI Vihar, Sector-7B/20, Dist. Sambalpur (ODISHA), India. Phone: (0678) 2542121 to 48; Website: www.mahanadi.coil

Notice
*All the tenders issued by CIL and its Subsidiaries for procurement of Goods, Works and Services are available on websites of Coal India Ltd. www.coalindia.in, respective Subsidiary Company (mcl.mahanadi.coil.in), CIL e-procurement portal (<https://coalindiatenders.nic.in>) and Central Public Procurement Portal (<https://eprocure.gov.in>) in addition, procurement is also done through GEM Portal (<https://gem.gov.in/>).

SHANTHI GEARS LIMITED
Regd. Office: 304A, Triloka Road, Bengaluru-560075.
Tamil Nadu: Tel: +91-4242-24161; Fax: +91-4242-24162.
Email: investor@shanthigeared.com; Website: www.shanthigeared.com

NOTICE
NOTICE is hereby given pursuant to Section 108 and Section 110 and other applicable provisions, if any, of the Companies Act, 2013 (the "Act") read together with Rules 20 and 22 of the Companies (Management and Administration) Rules, 2014 (as amended from time to time), including any statutory modification or re-enactment thereof that may be in force, Regulation 44 of the Securities and Exchange Board of India (Listing Obligations and Disclosure Requirements) Regulations, 2015 (as amended from time to time) ("SEBI (LODR) Regulations"), Secretarial Standards issued by the Institute of Company Secretaries of India on General Meetings (SS-2) and the relaxations and clarifications issued by Ministry of Corporate Affairs vide General Circular No.14/2020 dated 8th April, 2020 read with General Circular No.17/2020 dated 15th April, 2020, General Circular No.22/2020 dated 15th April, 2020, General Circular No.33/2020 dated 16th September, 2020, General Circular No.39/2020 dated 1st December, 2020, General Circular No.10/2021 dated 23rd June, 2021, General Circular No. 20/2021 dated 8th December, 2021, General Circular No. 30/2022 dated 5th May, 2022, General Circular No. 11/2022 dated 28th December, 2022 and General Circular No. 09/2023 dated 28th September, 2023 (MCA Orders) applicable laws and regulations, if any, to consider and pass the Resolution as set out in the Notice of Postal Ballot proposed for passing by the Members of the Company by way of remote e-voting process ("remote e-voting").

ASM TECHNOLOGIES
engineering innovation

ASM Technologies Limited
CIN L85110KA1992PLC013421
80/2, Lusanne Court, Richmond Road, Bangalore - 560 025.

Extract of Financial Results for the Quarter/Period ended 31/12/2023
Rs. in Mn

Sl. No.	Particulars	Standalone			Consolidated		
		Quarter Ended 31.12.2023 (Unaudited)	Three Months Ended 31.12.2023 (Unaudited)	Year Ended 31.03.2023 (Audited)	Quarter Ended 31.12.2023 (Unaudited)	Three Months Ended 31.12.2023 (Unaudited)	Year Ended 31.03.2023 (Audited)
1.	Total Income from Operations (Net)	303.16	337.98	368.50	962.49	1131.01	1496.35
2.	Profit/(Loss) from ordinary activities before tax	(7.88)	10.79	42.96	12.56	151.15	219.29
3.	Profit/(Loss) from ordinary activities after tax	10.26	3.11	24.18	14.97	97.73	155.09
4.	Equity Share Capital	109.62	109.62	103	103	103	103
5.	Reserves (excluding Revaluation Reserve as shown in the Balance Sheet of previous year)	-	-	-	746.35	-	-
6.	Earning Per Share (before extraordinary items) of Rs.10/- each Basic & Diluted	0.94	0.28	2.35	1.37	9.49	15.06
7.	Earning Per Share (after extraordinary items) of Rs.10/- each Basic & Diluted	0.94	0.28	2.35	1.37	9.49	15.06

Place: Bangalore
Date: 14th February 2024

SHANTHI GEARS LIMITED
Regd. Office: 304A, Triloka Road, Bengaluru-560075.
Tamil Nadu: Tel: +91-4242-24161; Fax: +91-4242-24162.
Email: investor@shanthigeared.com; Website: www.shanthigeared.com

NOTICE
NOTICE is hereby given pursuant to Section 108 and Section 110 and other applicable provisions, if any, of the Companies Act, 2013 (the "Act") read together with Rules 20 and 22 of the Companies (Management and Administration) Rules, 2014 (as amended from time to time), including any statutory modification or re-enactment thereof that may be in force, Regulation 44 of the Securities and Exchange Board of India (Listing Obligations and Disclosure Requirements) Regulations, 2015 (as amended from time to time) ("SEBI (LODR) Regulations"), Secretarial Standards issued by the Institute of Company Secretaries of India on General Meetings (SS-2) and the relaxations and clarifications issued by Ministry of Corporate Affairs vide General Circular No.14/2020 dated 8th April, 2020 read with General Circular No.17/2020 dated 15th April, 2020, General Circular No.22/2020 dated 15th April, 2020, General Circular No.33/2020 dated 16th September, 2020, General Circular No.39/2020 dated 1st December, 2020, General Circular No.10/2021 dated 23rd June, 2021, General Circular No. 20/2021 dated 8th December, 2021, General Circular No. 30/2022 dated 5th May, 2022, General Circular No. 11/2022 dated 28th December, 2022 and General Circular No. 09/2023 dated 28th September, 2023 (MCA Orders) applicable laws and regulations, if any, to consider and pass the Resolution as set out in the Notice of Postal Ballot proposed for passing by the Members of the Company by way of remote e-voting process ("remote e-voting").

SHANTHI GEARS LIMITED
Regd. Office: 304A, Triloka Road, Bengaluru-560075.
Tamil Nadu: Tel: +91-4242-24161; Fax: +91-4242-24162.
Email: investor@shanthigeared.com; Website: www.shanthigeared.com

NOTICE
NOTICE is hereby given pursuant to Section 108 and Section 110 and other applicable provisions, if any, of the Companies Act, 2013 (the "Act") read together with Rules 20 and 22 of the Companies (Management and Administration) Rules, 2014 (as amended from time to time), including any statutory modification or re-enactment thereof that may be in force, Regulation 44 of the Securities and Exchange Board of India (Listing Obligations and Disclosure Requirements) Regulations, 2015 (as amended from time to time) ("SEBI (LODR) Regulations"), Secretarial Standards issued by the Institute of Company Secretaries of India on General Meetings (SS-2) and the relaxations and clarifications issued by Ministry of Corporate Affairs vide General Circular No.14/2020 dated 8th April, 2020 read with General Circular No.17/2020 dated 15th April, 2020, General Circular No.22/2020 dated 15th April, 2020, General Circular No.33/2020 dated 16th September, 2020, General Circular No.39/2020 dated 1st December, 2020, General Circular No.10/2021 dated 23rd June, 2021, General Circular No. 20/2021 dated 8th December, 2021, General Circular No. 30/2022 dated 5th May, 2022, General Circular No. 11/2022 dated 28th December, 2022 and General Circular No. 09/2023 dated 28th September, 2023 (MCA Orders) applicable laws and regulations, if any, to consider and pass the Resolution as set out in the Notice of Postal Ballot proposed for passing by the Members of the Company by way of remote e-voting process ("remote e-voting").

KFC Kerala Financial Corporation
(Incorporated under the SFC's Act No. XLIII of 1951)
Thiruvananthapuram-695033 e-mail: kfcboniduse@gmail.com

REQUEST FOR PROPOSAL (RFP)
TENDER NO: KFC/F&A/2024/001

RFP is invited from eligible and interested Arrangers for the private placement of redeemable bonds of Rs.300 crore with a Green Shoe Option to retain Rs.200 crore. The bidding process is on 21.02.2024 at the Head office of the Corporation. The meeting can be attended physically and through virtually. The RFP by interested Arrangers should be sent to the Executive Director, at the above e-mail address on or before 21.02.2024, 12 pm. For more details, please visit KFC's website www.kfcfc.com or contact the undersigned.

Thiruvananthapuram Executive Director
14.02.2024 Mob: 9496030120, 0471-2737777

RPCKL42/2023-24 / e-tender 01/2024 Dated: 05-02-2024
ETENDER NOTICE
Renewable Power Corporation Of Kerala Limited invites competitive e-tenders for the selection of Project Monitoring Unit for assisting RPCKL in the implementation of the proposed solar park for developing 100 MW Grid connected Ground Based Solar power plant at Chemeni, Kasaragod, Kerala, tender notice can be downloaded from the website www.etenders.kerala.gov.in from 12-02-2024, 15:00 Hrs to 26-02-2024, 17:30 Hrs. Further details can be seen from the same site.

Sd/-
Chief Executive Officer

GMR GMR Enterprises Private Limited
Regd. Off: Third Floor, Old No.248 New No.14, Royapettah High Road, Royapettah, Chennai - 600 014

Statement of unaudited standalone financial results for the quarter ended December 31, 2023
(as per Regulation 52(6), read with Regulation 52(4) of the Listing Regulations)

S. No.	Particulars	Quarter ended		Previous Year ended
		31.12.2023 (Unaudited)	31.12.2022 (Unaudited)	
1.	Total Income from operations	85.61	89.71	258.98
2.	Net Profit/(Loss) for the period (before Tax, Exceptional and/or Extraordinary Items)	(123.92)	(121.90)	(809.89)
3.	Net Profit/(Loss) for the period (after Extraordinary and/or Extraordinary Items)	(123.92)	(121.90)	(809.89)
4.	Net Profit/(Loss) for the period (after Tax, Exceptional and/or Extraordinary Items)	(123.92)	(121.56)	(809.55)
5.	Total Comprehensive Income for the period (Comprising Profit/(Loss) for the period (after tax and other Comprehensive Income after tax)	-	-	-
6.	Paid-up Equity Share Capital	91.13	91.13	91.13
7.	Reserves (excluding Revaluation Reserve)	54.39	54.39	200.00
8.	Securities Premium Account	769.73	769.73	769.73
9.	Net Worth	1,024.95	1,592.97	1,331.86
10.	Paid-up Debt Capital/Outstanding Debt	2,461.20	2,461.20	2,323.40
11.	Outstanding Redeemable Preference Shares	-	-	-
12.	Debt Equity Ratio	2.41	2.54	1.74
13.	Earnings Per Share (₹10/- each) (For continuing and discontinued operations)	(3.60)	(3.34)	(88.84)
14.	Basic (Amount in ₹)	(3.60)	(3.34)	(88.84)
15.	Diluted (Amount in ₹)	(3.60)	(3.34)	(88.84)
16.	Retained Earnings Reserve	-	-	-
17.	Debiture Redemption Reserve	1.21	18.41	22.78
18.	Interest Service Coverage Ratio	2.49	3.39	27.78

Notes:
1. There is no exceptional and/or extraordinary items adjusted in the statement of profit and loss in accordance with MCA Rules.
2. The above is an extract of the detailed format of Quarterly/Period financial results filed with the BSE Ltd under regulation 52 of the Listing Regulations.
3. The audited financial results for the quarter ended December 31, 2023 are available on the website of the Company at www.shanthigeared.com.
4. The applicable information required to be furnished under Regulation 52(4) of the Listing Regulations has been submitted to the BSE Ltd and the same can be accessed on the website of the Company at www.shanthigeared.com.
5. Debt equity ratio represents Borrowing/Share holder's funds. Shareholder's funds includes equity share capital plus other equity.
6. Interest Service Coverage Ratio represents the ratio of Earnings before Interest, Depreciation & Finance Costs (EBITDA) to the Interest (Interest paid + principal repayments of borrowing).
7. Interest Service Coverage Ratio represents the ratio of Earnings before Interest, Depreciation & Finance Costs (EBITDA) to the Interest paid.
8. There is no impact on net profit/loss, total comprehensive income or any other relevant financial items due to changes in accounting policies.

For and on behalf of the Board of Directors of GMR Enterprises Private Limited:
Sd/-
Ganesh Kiran Kumar (DIN: 00061669)
Director
GMR GROUP - GEP/ 27 / PREM ASSOCIATES

Shanthi Gears Limited
Regd. Office: 304A, Triloka Road, Bengaluru-560075.
Tamil Nadu: Tel: +91-4242-24161; Fax: +91-4242-24162.
Email: investor@shanthigeared.com; Website: www.shanthigeared.com

NOTICE
NOTICE is hereby given pursuant to Section 108 and Section 110 and other applicable provisions, if any, of the Companies Act, 2013 (the "Act") read together with Rules 20 and 22 of the Companies (Management and Administration) Rules, 2014 (as amended from time to time), including any statutory modification or re-enactment thereof that may be in force, Regulation 44 of the Securities and Exchange Board of India (Listing Obligations and Disclosure Requirements) Regulations, 2015 (as amended from time to time) ("SEBI (LODR) Regulations"), Secretarial Standards issued by the Institute of Company Secretaries of India on General Meetings (SS-2) and the relaxations and clarifications issued by Ministry of Corporate Affairs vide General Circular No.14/2020 dated 8th April, 2020 read with General Circular No.17/2020 dated 15th April, 2020, General Circular No.22/2020 dated 15th April, 2020, General Circular No.33/2020 dated 16th September, 2020, General Circular No.39/2020 dated 1st December, 2020, General Circular No.10/2021 dated 23rd June, 2021, General Circular No. 20/2021 dated 8th December, 2021, General Circular No. 30/2022 dated 5th May, 2022, General Circular No. 11/2022 dated 28th December, 2022 and General Circular No. 09/2023 dated 28th September, 2023 (MCA Orders) applicable laws and regulations, if any, to consider and pass the Resolution as set out in the Notice of Postal Ballot proposed for passing by the Members of the Company by way of remote e-voting process ("remote e-voting").

SHANTHI GEARS LIMITED
Regd. Office: 304A, Triloka Road, Bengaluru-560075.
Tamil Nadu: Tel: +91-4242-24161; Fax: +91-4242-24162.
Email: investor@shanthigeared.com; Website: www.shanthigeared.com

NOTICE
NOTICE is hereby given pursuant to Section 108 and Section 110 and other applicable provisions, if any, of the Companies Act, 2013 (the "Act") read together with Rules 20 and 22 of the Companies (Management and Administration) Rules, 2014 (as amended from time to time), including any statutory modification or re-enactment thereof that may be in force, Regulation 44 of the Securities and Exchange Board of India (Listing Obligations and Disclosure Requirements) Regulations, 2015 (as amended from time to time) ("SEBI (LODR) Regulations"), Secretarial Standards issued by the Institute of Company Secretaries of India on General Meetings (SS-2) and the relaxations and clarifications issued by Ministry of Corporate Affairs vide General Circular No.14/2020 dated 8th April, 2020 read with General Circular No.17/2020 dated 15th April, 2020, General Circular No.22/2020 dated 15th April, 2020, General Circular No.33/2020 dated 16th September, 2020, General Circular No.39/2020 dated 1st December, 2020, General Circular No.10/2021 dated 23rd June, 2021, General Circular No. 20/2021 dated 8th December, 2021, General Circular No. 30/2022 dated 5th May, 2022, General Circular No. 11/2022 dated 28th December, 2022 and General Circular No. 09/2023 dated 28th September, 2023 (MCA Orders) applicable laws and regulations, if any, to consider and pass the Resolution as set out in the Notice of Postal Ballot proposed for passing by the Members of the Company by way of remote e-voting process ("remote e-voting").

